

ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಐವ್‌ನ್ ಡಿ.ಸೋಜಾ ರವರು ನಿಯಮ 72 ರಡಿಯಲ್ಲಿ
ನೀಡಿದ ಸೂಚನಾ ಪತ್ರಕ್ಕೆ ಉತ್ತರ

ಪ್ರಶ್ನೆ:

“ರಾಜ್ಯದಲ್ಲಿ ಈವರೆವಿಗೆ ಸಾಲ ಮನ್ನಾ ಯೋಜನೆಯಡಿಯಲ್ಲಿ ಫಲಾನುಭವಿಗಳ ಆಯ್ಕೆಗೆ ಅನುಸರಿಸಲಾಗಿರುವ ಮಾನದಂಡ ಹಾಗೂ ಈ ಕುರಿತು ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಮಾನ್ಯ ಗೃಹ ಮತ್ತು ಸಹಕಾರ ಸಚಿವರ ಗಮನ ಸೆಳೆಯಬಯಸುತ್ತೇನೆ.”

ಉತ್ತರ :

ಸಹಕಾರ ಸಂಘಗಳಲ್ಲಿ ಸಾಲ ಪಡೆದ ರೈತರ ರೂ.1.00 ಲಕ್ಷವರೆಗಿನ ಸಾಲ ಮನ್ನಾ ಯೋಜನೆಯಲ್ಲಿ ಫಲಾನುಭವಿಗಳ ಆಯ್ಕೆಗೆ ಈ ಕೆಳಕಂಡ ಮಾನದಂಡಗಳನ್ನು ಅನುಸರಿಸಲಾಗಿದೆ.

1. ದಿ:10.07.2018ಕ್ಕೆ ಇರುವ ಬೆಳೆ ಸಾಲದಲ್ಲಿ ಒಂದು ಕುಟುಂಬಕ್ಕೆ ಗರಿಷ್ಠ ರೂ.1.00 ಲಕ್ಷದವರೆವಿಗೆ ಮನ್ನಾ ದೊರೆಯಲಿದೆ.
2. ಈ ಯೋಜನೆ ಕೆಳಕಂಡವರಿಗೆ ಅನ್ವಯವಾಗುವುದಿಲ್ಲ.
 - ರೂ.20,000 ಹೆಚ್ಚಿನ ವೇತನ/ಪಿಂಚಣಿ ಪಡೆಯುವ ಎಲ್ಲಾ ರೀತಿಯ ನೌಕರರಿಗೆ
 - ಕಳೆದ ಮೂರು ವರ್ಷಗಳಲ್ಲಿ ಯಾವುದಾದರೂ ಒಂದು ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಿದ್ದಲ್ಲಿ
3. ದಿ.10.07.2018 ರಿಂದ ದಿ.10.07.2019 ರ ಅವಧಿಯಲ್ಲಿ ರೈತರು ಸಾಲ ಮರುಪಾವತಿಸಲು ಬರುವ ಗಡುವು ದಿನಾಂಕಗಳಂದು ಸಾಲ ಮನ್ನಾ ಜಾರಿಗೆ ಬರುತ್ತದೆ.
4. ದಿ.10-7-2018 ಕ್ಕೆ ಹೊರಬಾಕಿ ಚಾಲ್ತಿ ಇದ್ದಲ್ಲಿ ರೂ.1.00 ಲಕ್ಷಕ್ಕಿಂತ ಹೆಚ್ಚಿನ ಅಸಲನ್ನು ಗಡುವಿನ ದಿನಾಂಕದೊಳಗೆ ಮರುಪಾವತಿಸತಕ್ಕದ್ದು.
5. ದಿ.10-7-2018 ಕ್ಕೆ ಇದ್ದ ಹೊರಬಾಕಿ ಸದರಿ ದಿನಾಂಕ ಅಥವಾ ನಂತರ ಸುಸ್ತಿ ಆದಲ್ಲಿ ಸುಸ್ತಿ ಸಾಲದ ಮರುಪಾವತಿ ದಿನಾಂಕದವರೆಗಿನ ಸಂಪೂರ್ಣ ಬಡ್ಡಿಯನ್ನು ಹಾಗೂ ರೂ.1.00 ಲಕ್ಷಕ್ಕಿಂತ ಹೆಚ್ಚಿನ ಅಸಲನ್ನು ದಿನಾಂಕ: 31.07.2019 ರೊಳಗೆ ಪಾವತಿಸತಕ್ಕದ್ದು.

ಮೇಲಿನ ಷರತ್ತುಗಳನ್ನು ಜಾರಿಗೊಳಿಸಲು ರೈತರು ಈ ಕೆಳಕಂಡ ದಾಖಲಾತಿಗಳನ್ನು ಕಡ್ಡಾಯವಾಗಿ ತಮ್ಮ ಸ್ವಯಂ ದೃಢೀಕರಣ ಪತ್ರದೊಂದಿಗೆ ನೀಡಬೇಕಿರುತ್ತದೆ.

1. ಆಧಾರ್ ಕಾರ್ಡ್
2. ಆರ್‌ಟಿಸಿ
3. ರೇಷನ್ ಕಾರ್ಡ್


ಸಾಲ ಮನ್ನಾ ಯೋಜನೆಯಲ್ಲಿ ಫಲಾನುಭವಿಗಳ ಆಯ್ಕೆ ಕುರಿತು ಸರ್ಕಾರ ಕೈಗೊಂಡಿರುವ ಕ್ರಮಗಳ ವಿವರ ಈ ಕೆಳಗಿನಂತಿರುತ್ತದೆ.

1. 2018-19ರಲ್ಲಿ ಕುಟುಂಬಕ್ಕೆ ಗರಿಷ್ಠ ರೂ.1 ಲಕ್ಷವರೆಗಿನ ಸಾಲಮನ್ನಾ ಮಾಡಲು ಯೋಜಿಸಿದ್ದು, ದಿ.10.07.2018 ರಿಂದ ದಿ.10.07.2019 ರವರೆಗೆ ಗಡುವು ಬರುವ ಸಾಲಗಳ ಅಂದಾಜು ಸಂಖ್ಯೆ 19.07 ಲಕ್ಷ ಹಾಗೂ ಅಂದಾಜು ಸಾಲದ ಮೊತ್ತ ರೂ.9099 ಕೋಟಿ.

2. ಈ ಯೋಜನೆಯಡಿ ಈವರೆಗೆ ಅರ್ಜಿ ಸಲ್ಲಿಸಿರುವ ರೈತರ ಸಂಖ್ಯೆ 18.19 ಲಕ್ಷ ಈ ಪೈಕಿ ಕುಟುಂಬಕ್ಕೆ ಒಂದರಂತೆ ರೂ.1 ಲಕ್ಷದವರೆಗೆ ಸಾಲ ಮಿತಿಗೊಳಿಸಿದಾಗ, ಸರ್ಕಾರಿ ನೌಕರರು, ಪಿಂಚಣಿದಾರರು, ಆದಾಯ ತೆರಿಗೆ ಪಾವತಿದಾರರನ್ನು ಹೊರತು ಪಡಿಸಿದಾಗ ಉಳಿಕೆ ರೈತರ ಸಂಖ್ಯೆ ಅಂದಾಜು 18.08 ಲಕ್ಷ ಮತ್ತು ಸಾಲ ಮನ್ನಾ ಮೊತ್ತ ರೂ.7715 ಕೋಟಿ ಆಗುತ್ತದೆ.
3. ದಿ.10.07.2019 ರವರೆಗೆ ಗಡುವು ಬಂದಿದ್ದು, ಎಲ್ಲಾ ಷರತ್ತುಗಳನ್ನು ಪೂರೈಸಿರುವ ಅರ್ಹ ರೈತರ ಸಂಖ್ಯೆ 14.75 ಲಕ್ಷ ಹಾಗೂ ಅಗತ್ಯವಿರುವ ಸಾಲ ಮನ್ನಾ ಮೊತ್ತ ರೂ.6758.19 ಕೋಟಿ ಆಗುತ್ತದೆ.
4. 2018-19 ರಲ್ಲಿ ಬಿಡುಗಡೆ ಮಾಡಿದ ಮೊತ್ತ ರೂ.2600 ಕೋಟಿ, 2019-20 ರಲ್ಲಿ ರೂ.6150.00 ಗಳ ಆಯವ್ಯಯ ಅವಕಾಶ ಕಲ್ಪಿಸಿದ್ದು, ಇದರಲ್ಲಿ ಇದುವರೆಗೆ ಸರ್ಕಾರ ಬಿಡುಗಡೆ ಮಾಡಿದ ಮೊತ್ತ ರೂ.4050 ಕೋಟಿ ಒಟ್ಟಾರೆ ಸಾಲ ಮನ್ನಾ ಮೊತ್ತ ರೂ.6650.00 ಕೋಟಿ ಆಗಿರುತ್ತದೆ.
5. ಈ ಪೈಕಿ ಈವರೆಗೆ ಸಾಲಮನ್ನಾದ ಮೊತ್ತವನ್ನು ರೈತರ ಖಾತೆಗೆ ಜಮಾ ಮಾಡಿದ ಸಂಖ್ಯೆ 13.25 ಲಕ್ಷ ಮತ್ತು ಮೊತ್ತ ರೂ.5908.61 ಕೋಟಿ. ಉಳಿದ ರೂ.750 ಕೋಟಿಗಳನ್ನು ಖಜಾನೆಯಿಂದ ಡ್ರಾ ಮಾಡಿ ರೈತರ ಖಾತೆಗೆ ಜಮಾ ನೀಡುವ ಕಾರ್ಯ ಪ್ರಗತಿಯಲ್ಲಿರುತ್ತದೆ.
6. 0.80 ಲಕ್ಷ ರೈತರ ಖಾತೆ ಸಂಖ್ಯೆ ತಪ್ಪಾಗಿರುವುದರಿಂದ ರೂ.412.93 ಕೋಟಿ NEFT ಮೂಲಕ ವಾಪಸ್ ಆಗಿದ್ದು, ಸರಿಯಾದ ಉಳಿತಾಯ ಖಾತೆಗಳನ್ನು ಪಡೆದು ಬಿಡುಗಡೆ ಮಾಡುವ ಕಾರ್ಯ ಪ್ರಗತಿಯಲ್ಲಿರುತ್ತದೆ.
7. ಉಳಿದ 3.33 ಲಕ್ಷ ರೈತರ ಅರ್ಹತೆ ಗುರುತಿಸುವ ಕಾರ್ಯ ಪ್ರಗತಿಯಲ್ಲಿದ್ದು, ವಿವರ ಕೆಳಕಂಡಂತಿರುತ್ತದೆ.

ಕ್ರ.ಸಂ	ಅರ್ಹತೆ ಗುರುತಿಸಲು ಬಾಕಿ ಇರುವ ವಿವರ	ರೈತರ ಸಂಖ್ಯೆ
1	ರೂ.1.00 ಲಕ್ಷಕ್ಕಿಂತ ಹೆಚ್ಚಿನ ಅಸಲು ಅಥವಾ ಸುಸ್ತಿ ಬಡ್ಡಿಯನ್ನು ಪಾವತಿಸದೆ ಇರುವುದರಿಂದ ಅರ್ಹತೆ ಗುರುತಿಸಲು ಸಾಧ್ಯವಿಲ್ಲವಾಗಿರುವುದಿಲ್ಲ.	0.48
2	ದಿ.5-7-2018 ರ ನಂತರ ಹೊಸದಾಗಿ ರೇಷನ್ ಕಾರ್ಡ್ ಪಡೆದಿದ್ದು, ಇದರ ಆಧಾರದ ಮೇಲೆ ಕುಟುಂಬದ ಸದಸ್ಯರನ್ನು ಗುರುತಿಸಲು ಸರ್ಕಾರದಿಂದ ಅನುಮೋದನೆ ನೀಡಿದ್ದು, ಆಯ್ಕೆ ಪ್ರಕ್ರಿಯೆ ಜಾರಿಯಲ್ಲಿರುತ್ತದೆ.	1.55
3	ಆಧಾರ್, ರೇಷನ್ ಕಾರ್ಡ್ ಅಥವಾ ಭೂಮಿ ದಾಖಲೆಗಳು ಹೊಂದಾಣಿಕೆಯಾಗದೆ ಇರುವುದರಿಂದ ರೈತರನ್ನು ಸಂಪರ್ಕಿಸಿ ದಾಖಲೆಗಳನ್ನು ಹೊಂದಾಣಿಕೆ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ.	0.70
4	ತಾಂತ್ರಿಕ ತೊಂದರೆಯಿಂದ ರೈತರ ದಾಖಲಾತಿಗಳನ್ನು ಅಧಿಕಾರಿಗಳು ಪರಿಶೀಲಿಸಲು ಸಾಧ್ಯವಾಗದೆ ಇದ್ದು, ಸರಿಪಡಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ.	0.60
	ಒಟ್ಟು	3.33

8. ಪ್ರತೀ ವಾರ ಸಂಬಂಧಿಸಿದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಮಾಡುವ ಮೂಲಕ ಸರಿಯಾದ ದಾಖಲೆಗಳನ್ನು ಪಡೆಯುವ ಕಾರ್ಯ ಪ್ರಗತಿಯಲ್ಲಿರುತ್ತದೆ.
9. ಒಟ್ಟಾರೆ ಸಾಲ ಮನ್ನಾ ಯೋಜನೆಯನ್ನು ಪೂರ್ಣಗೊಳಿಸಲು ಇನ್ನೂ ರೂ.1065.00 ಕೋಟಿಗಳು ಅವಶ್ಯವಿದ್ದು, ಇದನ್ನು ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.



(ಬಸವರಾಜ ಬೊಮ್ಮಾಯಿ)
ಗೃಹ ಮತ್ತು ಸಹಕಾರ ಸಚಿವರು